

ಸೂಕ್ತಿಪ್ರಭ

ಸುಖವೆಂಬುದು ಒಂದು ನಿಗೂಢ ಗಣಿತ—ಅದರ ಭಾಗಾಕಾರ ಗುಣಾಕಾರವಾಗುತ್ತದೆ. —ಅನಾಮಿಕ

ಯಾರು ಅಹಂಕಾರವನ್ನು ತ್ಯಜಿಸುವರೋ ಅವರನ್ನು ಎಲ್ಲರೂ ಪ್ರೀತಿಸುವರು. ಕೋಪವನ್ನು ತ್ಯಜಿಸಿ ದವನಿಗೆ ವಿಷಾದವಿಲ್ಲ. ಲೋಭವನ್ನು ತ್ಯಜಿಸಿ ದವರು ಸದಾ ಸಂತೋಷದಿಂದ ಇರುತ್ತಾರೆ.

—ಮಹಾಭಾರತ.

ಮುದುಕರು ನಿಧಾನವಾಗಿ, ಸೊಂಟ ಬಗ್ಗಿಸಿ, ಕೋಲೂರಿ, ಭೂಮಿಯನ್ನೇ ನೋಡುತ್ತ ನಡೆಯುವುದು, ಯಾವನದಲ್ಲಿ ಕಳೆದುಹೋದ ನಿಧಿಯನ್ನು ಹುಡುಕಲಿರಬೇಕು. —ಖಲೀಲ್ ಗಿಬ್ರಾನ್

ಆಶಾವಾದಿ ದೋಸೆ ಕಾಣುತ್ತಾನೆ, ನಿರಾಶಾವಾದಿ ಅದರ ತೂತು ನೋಡುತ್ತಾನೆ, ವಾಸ್ತವವಾದಿ ಅದನ್ನು ತಿನ್ನುತ್ತಾನೆ. —“ಅಷ್ಟಾವಕ್ರ”

ಆಸೆ ಒಂದರಿಂದಲೇ ಬದುಕುವವನು ನಿರಾಸೆಯಿಂದ ಸಾಯುತ್ತಾನೆ. —ಇಟಲಿಗಾದೆ.

ನೀವು ಬೇರೊಬ್ಬನಿಗೆ ಮಾಡಬಹುದಾದ ಅತ್ಯಂತ ಶ್ರೇಷ್ಠ ಸಹಾಯವೆಂದರೆ ನಿಮ್ಮ ಐಶ್ವರ್ಯವನ್ನು ಅವನೊಡನೆ ಹಂಚಿಕೊಳ್ಳುವುದಲ್ಲ, ಅವನದನ್ನೇ ಅವನಿಗೆ ಅರಿವು ಮಾಡಿಸಿಕೊಡುವುದು.

—ಬೆಂಜಮಿನ್ ಡಿಸ್ರೇಲಿ (Benjamin Disraeli)

ನೀವು ಪವಾಡದಲ್ಲಿ ನಂಬಿಕೆ ಇಡಿ, ಆದರೆ ಅದನ್ನು ಅವಲಂಬಿಸಬೇಡಿ. —ಅನಾಮಿಕ

ನಾವು ಇತರರ ಮಾತನ್ನು ಮನಃಪೂರ್ವಕ ಕೇಳಿದಾಗ ನಾವು ಅವರಿಗೆ ಪ್ರಾಮುಖ್ಯವನ್ನು ನೀಡುತ್ತೇವೆ ಮತ್ತು ಅವರ ಬಗ್ಗೆ ನಮಗಿರುವ ಕಳಕಳಿಯನ್ನು ವ್ಯಕ್ತಪಡಿಸುತ್ತೇವೆ. —ಅನಾಮಿಕ

ಪ್ರತಿದಿನವೂ ನಮಗೆ ಇತರರಿಗೆ ಏನಾದರೂ ನೀಡುವ ಅವಕಾಶ ಇರುತ್ತದೆ. —ಅನಾಮಿಕ



ಪ್ರಾರ್ಥನೆ

ಗೋಪಿಕಾಗೀತೆಯಿಂದ

ಜಯತಿ ತೇಽಧಿಕಂ ಜನ್ಮನಾ ವೃದ್ಧಃ

ಶ್ರಯತ ಇಂದಿರಾ ಶತ್ವದತ್ರ ಹಿ |

ದಯಿತ ದೃಶ್ಯತಾಂ ದಿಕ್ಷು ತಾವಕಾಃ

ತ್ವಯಿ ಧೃತಾಸವಸ್ತಾಂ ವಿಚಿನ್ವತೇ ||

ಹೇ ಪ್ರಿಯ ಕೃಷ್ಣ, ನಿನ್ನ ಅವತಾರದಿಂದ ಗೋಕುಲವು ಉಜ್ವಲವಾಗಿ ಪ್ರಕಾಶಿಸುತ್ತಿದೆ. ಇಲ್ಲಿ ಲಕ್ಷ್ಮಿಯು (ಸಂಪತ್ತು) ಯಾವಾಗಲೂ ನೆಲೆಸಿದ್ದಾಳೆ. ಆದರೆ ನಿನ್ನಲ್ಲೇ ಪ್ರಾಣಿಗಳನ್ನಿಟ್ಟಿರುವ ನಿನ್ನವರೇ ಆದ ಗೋಪಿಯರು ಎಲ್ಲ ದಿಕ್ಕುಗಳಲ್ಲಿಯೂ ನಿನ್ನನ್ನೇ ಹುಡುಕುತ್ತಿದ್ದಾರೆ.

ವಿಷಜಲಾಪ್ಯಯಾದ್ ವ್ಯಾಲರಾಕ್ಷಸಾದ್

ವರ್ಷಮಾರುತಾದ್ ವೈದ್ಯುತಾನಲಾತ್ |

ವೃಷಮಯಾತ್ಮಜಾದ್ ವಿಶ್ವತೋಭಯಾತ್

ಋಷಭ ತೇ ವಯಂ ರಕ್ಷಿತಾ ಮುಹುಃ ||

ವಿಷಜಲದ ಮಡುವಿನಿಂದ, ಹೆಬ್ಬಾವಿನ ರೂಪದಿಂದ ಬಂದ ರಾಕ್ಷಸನಿಂದ, ಮಳೆ ಗಾಳಿಗಳಿಂದ, ಸಿಡಿಲ ಬೆಂಕಿಯಿಂದ, ಮತ್ತು ವೃಷಾ ಮತ್ತು ವೈಷಾಮಾಸರ ರಿಂದ—ಹೀಗೆ ಎಲ್ಲಾ ಭಯಗಳಿಂದಲೂ ನಮ್ಮನ್ನು ನೀನು ಕಾಪಾಡಿದ್ದೀಯೆ.

ನ ಖಲು ಗೋಪಿಕಾನಂದನೋ ಭವಾನ್

ಅಖಿಲದೇಹಿನಾಮಂತರಾತ್ಮದೃಕ್ |

ವಿಖಿನಸಾರ್ಥಿತೋ ವಿಶ್ವಗುಪ್ತಯೇ

ಸಖ ಉದೇಯಿವಾನ್ ಸಾತ್ಯತಾಂ ಕುಲೇ ||

ಎಲೈ ಪ್ರಿಯ ಸಖನೇ, ನೀನು ಯಶೋದೆಯ ಪುತ್ರ ಅಲ್ಲವೇ ಅಲ್ಲ. ನೀನು ಸಕಲ ಪ್ರಾಣಿಗಳ ಅಂತರಾಳದಲ್ಲಿ ನೆಲೆಸಿರುವ ಸಾಕ್ಷಿರೂಪ. ಲೋಕ ರಕ್ಷಣೆಗಾಗಿ, ಬ್ರಹ್ಮನ ಪ್ರಾರ್ಥನೆಯಂತೆ, ಈ ಯಾದವ ಕುಲದಲ್ಲಿ ನೆಲೆಸಿರುವೆ.

ತವ ಕಥಾಮೃತಂ ತಪ್ತಜೀವನಂ

ಕವಿಭಿರೀಡಿತಂ ಕಲ್ಮಷಾಪಹಮ್ |

ಶ್ರವಣಮಂಗಲಂ ಶ್ರೀಮದಾತತಂ

ಭುವಿ ಗೃಣಂತಿ ತೇ ಭೂರಿದಾ ಜನಾಃ ||

ಎಲೈ ಪ್ರಿಯನೆ, ಸಂಸಾರತಾಪದಿಂದ ಸುಡುತ್ತಿರುವವರನ್ನು ಉದ್ಧರಿಸುವುದಕ್ಕಾಗಿರುವ, ಕವಿಗಳಿಂದ ಹೊಗಳಲ್ಪಟ್ಟಿರುವ, ಕೇಳುವುದಕ್ಕೆ ಸುಖಕರವೂ ಮಂಗಳಕರವೂ ಆಗಿರುವ ವಿಸ್ತಾರವಾದ ನಿನ್ನ ಕಥಾಮೃತವನ್ನು ಯಾರು ಪಾನ ಮಾಡುತ್ತಾರೋ, ಅವರು ಜನ್ಮಾಂತರಗಳಲ್ಲಿ ಬಹಳ ದಾನಗಳನ್ನು ಮಾಡಿದ ಪುಣ್ಯವಂತರೇ ಸರಿ.

